

04 KARNATAKA POWER TRANSMISSION CORPORATION LIMITED
Departmental Examination – March-2015
SAS PART I – PAPER - IV

(KEB Accounts Manual Volume – III, Manual of Delegation of Powers & KEB Accounts Manual Volume- IV)

(Books, Guides, Notes etc., are not allowed)

Date: 24.03.2015

Maximum Marks: 100

Time: 2:30 pm to 5:30 pm

Note: The first one hour will be allowed to answer multiple choice questions on OMR sheets & the same will be taken back after one hour.

ಸೂಚನೆ: ಅಭ್ಯರ್ಥಿಗಳು ಮಾದರಿ ಪ್ರಶ್ನೆಗಳನ್ನು ಉತ್ತರಿಸಲು ಮೊದಲ ಒಂದು ಗಂಟೆ ಸಮಯ ಮಾತ್ರ ಇರುತ್ತದೆ ಹಾಗೂ ಒಂದು ಗಂಟೆಯ ನಂತರ ಓ.ಎಂ.ಆರ್. ಉತ್ತರ ಪತ್ರಗಳನ್ನು ಹಿಂಪಡೆಯಲಾಗುತ್ತದೆ

PART A/ಭಾಗ-ಎ

40

1. What balance should Depreciation Provisions under Account Group 12 generally depict

- A) Debit B) Credit C) Both D) None.

ಲೆಕ್ಕ ಸಮೂಹ 12 ರಲ್ಲಿ ಸವಕಳಿ ಸಾಮಾನ್ಯವಾಗಿ ಯಾವ ಶಿಲ್ಕನ್ನು ತೋರಿಸುತ್ತದೆ.

- A) ಡೆಬಿಟ್ B) ಕ್ರೆಡಿಟ್ C) ಎರಡೂ D) ಯಾವುದೂ ಅಲ್ಲ.

2. What type of Asset, that Account group 18 represents to :

- A) Fixed Assets B) Intangible Assets C) Current Assets D) None.

ಲೆಕ್ಕ ಸಮೂಹ 18 ರಲ್ಲಿ ಯಾವ ಆಸ್ತಿಯನ್ನು ಲೆಕ್ಕೀಕರಿಸಲಾಗುತ್ತದೆ.

- A) ಸ್ಥಿರಾಸ್ತಿಗಳು B) ಅವ್ಯಕ್ತ ಆಸ್ತಿಗಳು C) ಚಾಲ್ತಿ ಆಸ್ತಿಗಳು D) ಯಾವುದೂ ಅಲ್ಲ.

3. What do you mean by Deffered Expenditure.

- A) Expenditure Accounted for more than one Year.
 B) Expenditure Accounted for less than one Year.
 C) Expenditure Accounted for more than Nine months.
 D) None.

ಮುಂದೂಡಿಕೆ ಖರ್ಚುಗಳೆಂದರೆ

- A) ಖರ್ಚುಗಳನ್ನು ಒಂದು ವರ್ಷಕ್ಕಿಂತ ಮೇಲ್ಪಟ್ಟು ಲೆಕ್ಕೀಕರಿಸುವುದು.
 B) ಖರ್ಚುಗಳನ್ನು ಒಂದು ವರ್ಷಕ್ಕಿಂತ ಕಡಿಮೆ ಲೆಕ್ಕೀಕರಿಸುವುದು
 C) ಖರ್ಚುಗಳನ್ನು ಒಂಬತ್ತು ತಿಂಗಳ ಮೇಲ್ಪಟ್ಟು ಲೆಕ್ಕೀಕರಿಸುವುದು
 D) ಯಾವುದೂ ಅಲ್ಲ.

4. Method of Charging Depreciation to the Assets towards wear & tear during Construction Stage.

- A) Straight line Method B) Traditional Method.
 C) Advanced Method. D) None.

ನಿರ್ಮಾಣ ಹಂತದಲ್ಲಿರುವ ಆಸ್ತಿಗಳಿಗೆ ಸವಕಳಿಯನ್ನು ಈ ಕೆಳಕಂಡ ವಿಧಾನ ದಲ್ಲಿ ವಿಧಿಸಲಾಗುವುದು

- A) ಸ್ಟ್ರೈಟ್ ಲೈನ್ ವಿಧಾನ B) ಟ್ರಿಡಿಷನಲ್ ವಿಧಾನ C) ಅಡ್ವಾನ್ಸ್ಡ್ ವಿಧಾನ D) ಯಾವುದೂ ಅಲ್ಲ

5. Account group 17 relates to

- A) Deferred Costs. B) Intangible Assets. C) Investments. D) Assets not in use.

ಲೆಕ್ಕ ಸಮೂಹ 17 ರಲ್ಲಿ ಈ ಕೆಳಕಂಡವುಗಳನ್ನು ಲೆಕ್ಕೀಕರಿಸಲಾಗುತ್ತದೆ.

- A) ಮುಂದೂಡಿಕೆ ಖರ್ಚುಗಳು B) ಅವ್ಯಕ್ತ ಆಸ್ತಿಗಳು C) ಹೂಡಿಕೆಗಳು D) ಉಪಯೋಗಿಸಲ್ಪಡದ ಆಸ್ತಿಗಳು

6. What is the Amount of Depreciation to be Charged on Lease hold Assets?
 A) 90% of value of Lease hold Assets B) 100% of Value of Lease hold Assets
 C) 10% of value of Lease hold Assets D) None of the above

ಭೋಗ್ಯಾಧಾರಿತ ಆಸ್ತಿಗಳ ಮೇಲೆ ಈ ಕೆಳಕಂಡ ಮೊತ್ತದವರೆಗೆ ಸವಕಳಿಯನ್ನು ವಿಧಿಸಬಹುದಾಗಿರುತ್ತದೆ.

- A) ಭೋಗ್ಯಾಧಾರಿತ ಆಸ್ತಿಯ ಮೌಲ್ಯದ ಶೇ.90 ರಷ್ಟು B) ಭೋಗ್ಯಾಧಾರಿತ ಆಸ್ತಿಯ ಮೌಲ್ಯದ ಶೇ.100 ರಷ್ಟು
 C) ಭೋಗ್ಯಾಧಾರಿತ ಆಸ್ತಿಯ ಮೌಲ್ಯದ ಶೇ.10 ರಷ್ಟು D) ಯಾವುದೂ ಅಲ್ಲ.

7. Taxes paid during land development is
 A) Included in the Land cost B) Not included in the Land cost
 C) Deducted in the Land cost D) None

ಜಾಗದ ಅಭಿವೃದ್ಧಿ ಸಮಯದಲ್ಲಿ ಪಾವತಿಸಲಾದ ತೆರಿಗೆಯನ್ನು

- A) ಜಾಗದ ಬೆಲೆಯಲ್ಲಿ ಸೇರಿಸಲಾಗುತ್ತದೆ. B) ಜಾಗದ ಬೆಲೆಯಲ್ಲಿ ಸೇರಿಸುವುದಿಲ್ಲ.
 C) ಜಾಗದ ಬೆಲೆಯಿಂದ ಕಳೆಯಲಾಗುತ್ತದೆ. D) ಯಾವುದೂ ಅಲ್ಲ.

8. Cost of augmentation work to be classified as
 A) Revenue Expense B) Deferred Expense
 C) Capital Expense D) Either Capital or revenue

ಬಲವರ್ಧನಾ ಕಾರ್ಯದ ಬೆಲೆಯನ್ನು ವರ್ಗೀಕರಿಸುವ ವೆಚ್ಚ

- A) ಕಂದಾಯ ವೆಚ್ಚ B) ಮುಂದೂಡಲ್ಪಟ್ಟ ವೆಚ್ಚ
 C) ಬಂಡವಾಳ ವೆಚ್ಚ D) ಕಂದಾಯ ಅಥವಾ ಬಂಡವಾಳ ವೆಚ್ಚ

9. Cost of self-execution work completed is transferred to respective Asset Account code duly crediting Account Code.
 A) 47.305 B) 47.313 C) 75.9 D) 55.100

ಮಾರ್ಗಗೊಂಡ ಸ್ವಯಂ ಕಾರ್ಯೋಜನೆ ಕಾಮಗಾರಿಯ ಬೆಲೆಯನ್ನು ಸಂಬಂಧಿಸಿದ ಆಸ್ತಿ ಲೆಕ್ಕ ಸಂಕೇತಗಳಿಗೆ ವರ್ಗಾಯಿಸುವಾಗ ಜಮೆ ತೋರಿಸುವ ಲೆಕ್ಕ ಸಂಕೇತ.

- A) 47.305 B) 47.313 C) 75.9 D) 55.100

10. The monthly total of receipt vouchers in RVR should tally to the total transactions
 A) 42.101 B) 42.201 C) 42.401 D) 46.101

ಆರ್ ವಿ ಆರ್ ಪುಸ್ತಕದ ಒಂದು ತಿಂಗಳಿನ ರಶೀದಿ ಪೋಚರ್‌ಗಳ ಒಟ್ಟು ಮೊಬಲಗು ಈ ಲೆಕ್ಕ ಸಂಕೇತದ ವ್ಯವಹಾರಗಳ ಒಟ್ಟು ಮೊತ್ತಕ್ಕೆ ತಾಳೆಯಾಬೇಕು.

- A) 42.101 B) 42.201 C) 42.401 D) 46.101

11. Which of the following details are essential for categorisation of Power Transformer in a 33/11KV Sub-Station.

- A) Total value of the transformer B) Location of the Station.
 C) Capacity of the Transformer D) All the above.

ಒಂದು 33/11ಕೆವಿ ವಿದ್ಯುತ್ ಉಪಕೇಂದ್ರದಲ್ಲಿನ ಶಕ್ತಿ ಪರಿವರ್ತಕದ ಆಸ್ತಿ ವರ್ಗೀಕರಣಕ್ಕಾಗಿ ಈ ಕೆಳಗಿನ ಯಾವ ದಾಖಲೆಗಳು ಅಗತ್ಯವಿವೆ?

- A) ಪರಿವರ್ತಕದ ಒಟ್ಟು ಮೌಲ್ಯ B) ಉಪಕೇಂದ್ರದ ಸ್ಥಳ
 C) ಪರಿವರ್ತಕದ ಸಾಮರ್ಥ್ಯ D) ಮೇಲಿನ ಎಲ್ಲವೂ

12. Advance to staff for purchase of computers is debited to Account code

- A) 27.101 B) 27.106 C) 27.105 D) 27.102

ಗಣಕ ಯಂತ್ರದ ಖರೀದಿಗಾಗಿ ಸಿಬ್ಬಂದಿಗೆ ನೀಡುವ ಮುಂಗಡವನ್ನು ಖರ್ಚಾಗಿ ತೋರಿಸುವ ಲೆಕ್ಕ ಸಂಕೇತ

- A) 27.101 B) 27.106 C) 27.105 D) 27.102

13. Value of transformers issued for repairs to Departmental personnel is debited to Account Code

- A) 27.210 B) 22.730 C) 26.603 D) 26.604

ದುರಸ್ತಿಗಾಗಿ ಇಲಾಖಾ ಸಿಬ್ಬಂದಿಗೆ ವಿತರಿಸಿದ ಪರಿವರ್ತಕಗಳ ಮೌಲ್ಯವನ್ನು ಖರ್ಚಾಗಿ ತೋರಿಸುವ ಲೆಕ್ಕ ಸಂಕೇತ

- A) 27.210 B) 22.730 C) 26.603 D) 26.604

14. Cash found short due to theft etc. pending investigation is debited to Account Code

- A) 28.402 B) 28.401 C) 28.403 D) 22.820

ತನಿಖೆ ಬಾಕಿ ಇದ್ದು, ಕಳ್ಳತನ ಮುಂತಾದುವುಗಳಿಂದ ಕಂಡುಬಂದ ಕೊರತೆಯ ನಗದನ್ನು ಖರ್ಚಾಗಿ ತೋರಿಸುವ ಲೆಕ್ಕ ಸಂಕೇತ

- A) 28.402 B) 28.401 C) 28.403 D) 22.820

15. Value of released scrap transformer is accounted under Account Code

- A) 16.105 B) 16.205 C) 16.206 D) 16.106

ಕಳಚಿದ ರದ್ದಿ ಪರಿವರ್ತಕದ ಮೌಲ್ಯವನ್ನು ಲೆಕ್ಕಿಸುವ ಲೆಕ್ಕ ಸಂಕೇತ

- A) 16.105 B) 16.205 C) 16.206 D) 16.106

16. Funds transferred from Corporate office to Accounting units to meet the day-to-day payments is recorded under which Account Code in the Accounting Unit.

- A) 24.4 B) 24.3 C) 24.1 D) 24.2

ದೈನಂದಿನ ಪಾವತಿಗಳಿಗಾಗಿ ನಿಗಮ ಕಛೇರಿಯಿಂದ ಲೆಕ್ಕ ಘಟಕಗಳಿಗೆ ವರ್ಗಾಯಿಸುವ ನಿಧಿಯನ್ನು ಈ ಕೆಳಗಿನ ಯಾವ ಲೆಕ್ಕ ಸಂಕೇತದಲ್ಲಿ ದಾಖಲಿಸಲಾಗುತ್ತದೆ.

- A) 24.4 B) 24.3 C) 24.1 D) 24.2

17. Head of Account of Account Code 23.5 is

- A) Provision for unbilled Revenue B) Dues for permanently disconnected installations
C) Sundry Debtors Inter State sale of power D) None

ಲೆಕ್ಕ ಸಂಕೇತ 23.5ರ ಲೆಕ್ಕ ಶೀರ್ಷಿಕೆಯು

- A) ಬಿಲ್ ಆಗದ ಕಂದಾಯದ ಅವಕಾಶ B) ಶಾಶ್ವತ ವಿದ್ಯುತ್ ನಿಲುಗಡೆ ಗ್ರಾಹಕರಿಂದ ಬಾಕಿ
C) ವಿವಿಧ ಸಾಲದಾರರು - ಅಂತರ್ ರಾಜ್ಯ ವಿದ್ಯುತ್ ಮಾರಾಟ D) ಯಾವುದೂ ಅಲ್ಲ

18. Account Code 26.604 shows the WDV of Transformers issued to

- A) Works B) Contractors for repairs C) Stores D) None

ಲೆಕ್ಕ ಸಂಕೇತ 26.604 ಪರಿವರ್ತಕಗಳ ಇಳಿಕೆ ಮೌಲ್ಯವನ್ನು ಈ ಕೆಳಗಿನವುಗಳಿಗೆ ವಿತರಿಸಿರುವುದನ್ನು ತೋರಿಸುತ್ತದೆ.

- A) ಕಾಮಗಾರಿಗಳು B) ದುರಸ್ತಿಗಾಗಿ ಗುತ್ತಿಗೆದಾರರಿಗೆ
C) ಉಗ್ರಾಣಕ್ಕೆ D) ಯಾವುದೂ ಅಲ್ಲ

19. Value of sale of Stores due to the Corporation/Company is shown under Account Code

- A) 28.103 B) 28.104 C) 28.102 D) 28.105

ನಿಗಮ/ಕಂಪೆನಿಗೆ ಬರಬೇಕಾದ ದಾಸ್ತಾನು ಮಾರಾಟದ ಬೆಲೆಯನ್ನು ತೋರಿಸುವ ಲೆಕ್ಕ ಸಂಕೇತ

- A) 28.103 B) 28.104 C) 28.102 D) 28.105

20. Retention money received in cash from Suppliers/Contractors is recorded under Account Code

- A) 46.102 B) 46.101 C) 46.103 D) 46.410

ಸರಬರಾಜುದಾರ/ಗುತ್ತಿಗೆದಾರರಿಂದ ನಗದಾಗಿ ಪಡೆದುಕೊಳ್ಳುವ/ಉಳಿಸಿಕೊಳ್ಳಲಾಗುವ ಮೊಬಲಗನ್ನು ದಾಖಲಿಸುವ ಲೆಕ್ಕ ಸಂಕೇತ

- A) 46.102 B) 46.101 C) 46.103 D) 46.410

21. Deposit received in respect of shifting of electrical lines is shown under Account Code

- A) 47.308 B) 47.313 C) 47.309 D) 47.310

ವಿದ್ಯುತ್ ಮಾರ್ಗಗಳ ಸ್ಥಳಾಂತರಕ್ಕಾಗಿ ಪಡೆದುಕೊಂಡ ರೇವಣಿಯನ್ನು ತೋರಿಸುವ ಲೆಕ್ಕ ಸಂಕೇತ

- A) 47.308 B) 47.313 C) 47.309 D) 47.310

22. Amount collected from consumers towards unauthorized IP sets is credited to Account Code

- A) 55.101 B) 55.103 C) 55.104 D) 55.102

ನೀರಾವರಿ ಪಂಪ್‌ಸೆಟ್‌ಗಳ ಸಕ್ರಮಕ್ಕಾಗಿ ಗ್ರಾಹಕರಿಂದ ಪಡೆದುಕೊಳ್ಳುವ ಮೊಬಲಗನ್ನು ಜಮೆ ಮಾಡುವ ಲೆಕ್ಕ ಸಂಕೇತ

- A) 55.101 B) 55.103 C) 55.104 D) 55.102

23. AAO (Inspection) is reviewing Register of duplicate keys

- A) Once in a year B) Once in 6 months
C) Once in a quarter D) Once in 2 years

ಸಹಾಯಕ ಲೆಕ್ಕಾಧಿಕಾರಿ (ಪರಿಶೀಲನೆ) ಇವರು ನಕಲಿ ಬೀಗದ ಕೀಲಿಗಳನ್ನು ಪರಿಶೀಲಿಸುವುದು

- A) ಒಂದು ವರ್ಷಕ್ಕೊಮ್ಮೆ B) ಆರು ತಿಂಗಳಿಗೊಮ್ಮೆ
C) ಮೂರು ತಿಂಗಳಿಗೊಮ್ಮೆ D) ಎರಡು ವರ್ಷಗಳಿಗೊಮ್ಮೆ

24. The irregularity regarding delay in submission of completion reports for more than 3 months

- A) To be entered in money column B) To be entered in the objection book
C) Not to be entered in the objection book D) None

ಮೂರು ತಿಂಗಳಿಗೂ ಹೆಚ್ಚಿನ ಅವಧಿಯ ಕಾಮಗಾರಿ ಸಮಾಪನಾ ವರದಿಗಳ ಸಲ್ಲಿಕೆಯಲ್ಲಿ ಆದ ವಿಳಂಬಕ್ಕೆ ಸಂಬಂಧಿಸಿದ ಅಕ್ರಮವನ್ನು

- A) ಹಣದ ಅಂಕಣದಲ್ಲಿ ತೋರಿಸಬೇಕು B) ಆಕ್ಷೇಪಣಾ ಪುಸ್ತಕದಲ್ಲಿ ತೋರಿಸಬೇಕು
C) ಆಕ್ಷೇಪಣಾ ಪುಸ್ತಕದಲ್ಲಿ ತೋರಿಸಬಾರದು D) ಯಾವುದೂ ಅಲ್ಲ

25. The Controller of Accounts (Internal Audit) is the Internal Audit Officer of the Company in all matters relating to

- A) Accounts B) Audit C) Finance D) Finance and Accounts

ಲೆಕ್ಕ ನಿಯಂತ್ರಣಾಧಿಕಾರಿ (ಆಂತರಿಕ ಪರಿಶೋಧನೆ) ಇವರು ಈ ಕೆಳಗಿನ ಎಲ್ಲಾ ವಿಷಯಗಳ ಕುರಿತಂತೆ ಕಂಪೆನಿಯ ಆಂತರಿಕ ಪರಿಶೋಧನಾಧಿಕಾರಿಯಾಗುತ್ತಾರೆ.

- A) ಲೆಕ್ಕಗಳು B) ಪರಿಶೋಧನೆ C) ಹಣಕಾಸು D) ಹಣಕಾಸು ಹಾಗೂ ಲೆಕ್ಕಗಳು

26. Difficult and doubtful points observed in the course of audit shall be referred to the

- A) Board B) Financial Adviser C) Director Finance D) General Manager

ಪರಿಶೋಧನಾ ಅವಧಿಯಲ್ಲಿ ಗುರುತಿಸಿದ ಕಷ್ಟದ ಹಾಗೂ ಸಂದೇಹಾಸ್ಪದ ಅಂಶಗಳನ್ನು ಉಲ್ಲೇಖಿಸುವ ಪ್ರಾಧಿಕಾರ

- A) ಮಂಡಳಿ B) ಆರ್ಥಿಕ ಸಲಹೆಗಾರರು C) ನಿರ್ದೇಶಕರು (ಹಣಕಾಸು) D) ಪ್ರಧಾನ ವ್ಯವಸ್ಥಾಪಕರು

27. Which of the following important records generally required as evidence in the court of law?

- A) Initial Accounts B) Final Accounts C) Statistics D) All the above

ಈ ಕೆಳಗಿನ ಯಾವ ಮುಖ್ಯ ದಾಖಲೆಗಳು ನ್ಯಾಯಾಲಯಗಳಲ್ಲಿ ಸಾಮಾನ್ಯವಾಗಿ ಸಾಕ್ಷ್ಯಕ್ಕಾಗಿ ಬೇಕಾಗುತ್ತವೆ?

- A) ಆರಂಭಿಕ ಲೆಕ್ಕಗಳು B) ಅಂತಿಮ ಲೆಕ್ಕಗಳು C) ಅಂಕಿ ಅಂಶಗಳು D) ಎಲ್ಲವೂ

28. The Travelling Allowance for journeys made specially in connection with capital works in a Major Works Division will be debited to

- A) Capital works B) Administrative & General Expenses
C) Maintenance Expenses D) Employee cost

ಬೃಹತ್ ಕಾಮಗಾರಿ ವಿಭಾಗದಲ್ಲಿ ಬಂಡವಾಳ ಕಾಮಗಾರಿಗಳಿಗೆ ಸಂಬಂಧಿಸಿದಂತೆ ವಿಶೇಷವಾಗಿ ಪ್ರಯಾಣಿಸಿದ ಬಾಬು ನೀಡಿರುವ ಪ್ರಯಾಣ ಭತ್ಯೆಯ ಖರ್ಚನ್ನು ಈ ಕೆಳಗಿನ ಯಾವ ವರ್ಗದ ವೆಚ್ಚಕ್ಕೆ ತೋರಿಸಲಾಗುತ್ತದೆ?

- A) ಬಂಡವಾಳ ಕಾಮಗಾರಿಗಳು B) ಆಡಳಿತ ಮತ್ತು ಸಾಮಾನ್ಯ ವೆಚ್ಚಗಳು
C) ಪಾಲನಾ ವೆಚ್ಚ D) ಉದ್ಯೋಗಿ ವೆಚ್ಚ

29. The shared asset transaction made among KPTCL & ESCOMs is termed as

- A) IUA transactions B) Pay as you go arrangement
C) Transfer document D) none of the above

ಹಂಚಿಕೊಂಡಿರುವ ಆಸ್ತಿಗೆ ಸಂಬಂಧಿಸಿದ ವ್ಯವಹಾರವನ್ನು ಕವಿಪ್ರನಿನಿ ಮತ್ತು ವಿದ್ಯುತ್ ಸರಬರಾಜು ಕಂಪೆನಿಗಳ ನಡುವೆ----- ಎಂದು ಕರೆಯುವುದು

- A) ಅಂತರ ಘಟಕ ಲೆಕ್ಕ ವ್ಯವಹಾರ B) ಮುಂದೆ ಹೋದಂತೆ ಪಾವತಿ ವ್ಯವಸ್ಥೆ
C) ವರ್ಗಾವಣೆ ದಾಖಲೆ D) ಯಾವುದೂ ಅಲ್ಲ

30. Balance of Advance consumption charges outstanding under LT7 tariff will be refunded by way of adjustment against arrears of permanent installations of the same consumer.

- A) After disconnection of installation B) After recovery of final bill
C) After verification of internal audit D) All the above

ಎಲ್.ಟಿ.7 ಜಕಾತಿಯಲ್ಲಿ ಬಾಕಿ ಇರುವ ಮುಂಗಡ ಬಳಕೆ ಶುಲ್ಕವನ್ನು ಅದೇ ಗ್ರಾಹಕರ ಚಾಲ್ತಿಯಲ್ಲಿರುವ ಶಾಶ್ವತ ಸ್ಥಾವರಗಳ ಬಾಕಿಗೆ ಹೊಂದಾಣಿಕೆ ರೂಪದಲ್ಲಿ ಹಿಂಪಾವತಿಸುವುದು.

- A) ಸ್ಥಾವರದ ವಿದ್ಯುತ್ ನಿಲುಗಡೆ ನಂತರ B) ಅಂತಿಮ ಬಿಲ್ಲನ್ನು ವಸೂಲಿ ಮಾಡಿದ ನಂತರ
C) ಆಂತರಿಕ ಪರಿಶೋಧನೆಯಿಂದ ಪರಿಶೀಲನೆ ನಂತರ D) ಮೇಲಿನ ಎಲ್ಲವೂ

31. When an employee is on leave without allowance for a period of 43 days, earned leave to be deducted is

- A) 3 days B) 4 days C) 5 days D) 4½ days

ಒಬ್ಬ ನೌಕರನು 43 ದಿನಗಳ ಅವಧಿಯ ಸಂಬಳ ರಹಿತ ರಜೆಯಲ್ಲಿದ್ದಾಗ ಕಳೆಯಬೇಕಾದ ಗಳಿಕೆ ರಜೆ

- A) 3 ದಿನಗಳು B) 4 ದಿನಗಳು C) 5 ದಿನಗಳು D) 4½ ದಿನಗಳು

32. The Executive Engineers can accept excess supplies upto

- A) 10% B) 15% C) 5% D) 20%

ಹೆಚ್ಚುವರಿ ಸರಬರಾಜನ್ನು ಅಂಗೀಕರಿಸಲು ಕಾರ್ಯನಿರ್ವಾಹಕ ಇಂಜಿನಿಯರ್‌ರವರುಗಳಿಗೆ ಇರುವ ಅಧಿಕಾರ

- A) 10% B) 15% C) 5% D) 20%

33. Powers of Executive Engineers for dismantling of idle service lines.

- A) Rs.50,000/- B) Full powers C) Rs.1,00,000/- D) No powers

ತಟಸ್ಥ ವಿದ್ಯುತ್ ಮಾರ್ಗಗಳನ್ನು ಕಳಚಲು ಕಾರ್ಯನಿರ್ವಾಹಕ ಇಂಜಿನಿಯರ್‌ರವರುಗಳಿಗೆ ಇರುವ ಅಧಿಕಾರ ಮಿತಿ

- A) ರೂ.50,000/- B) ಪೂರ್ಣ ಅಧಿಕಾರ C) ರೂ.1,00,000/- D) ಅಧಿಕಾರ ಇಲ್ಲ

34. Powers of Superintending Engineers for repairs to buildings which are in existence for more than 30 years

- A) 10% of the capital cost of the building B) 25% of the capital cost of the building
C) 50% of the capital cost of the building D) 20% of the capital cost of the building

30 ವರ್ಷಗಳಿಗೂ ಮೇಲ್ಪಟ್ಟು ಅಸ್ತಿತ್ವದಲ್ಲಿರುವ ಕಟ್ಟಡಗಳ ದುರಸ್ತಿಗಾಗಿ ಅಧೀಕ್ಷಕ ಇಂಜಿನಿಯರ್‌ರವರುಗಳಿಗೆ ಇರುವ ಅಧಿಕಾರ ಮಿತಿ

- A) ಕಟ್ಟಡದ ಬಂಡವಾಳ ವೆಚ್ಚದ ಶೇಕಡಾ 10 ರಷ್ಟು B) ಕಟ್ಟಡದ ಬಂಡವಾಳ ವೆಚ್ಚದ ಶೇಕಡಾ 25 ರಷ್ಟು
C) ಕಟ್ಟಡದ ಬಂಡವಾಳ ವೆಚ್ಚದ ಶೇಕಡಾ 50 ರಷ್ಟು D) ಕಟ್ಟಡದ ಬಂಡವಾಳ ವೆಚ್ಚದ ಶೇಕಡಾ 20 ರಷ್ಟು

35. The Authority which conducts Appeal cases of Chamundeshwari Electricity Supply Corporation is

- A) MESCOM B) HESCOM C) BESCO D) GESCOM

ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ವ್ಯಾಪ್ತಿಯ ಗ್ರಾಹಕರ ಮೇಲ್ಮನವಿಗಳನ್ನು ನಡೆಸುವ ಪ್ರಾಧಿಕಾರ

- A) ಮ.ವಿ.ಸ.ಕಂ. B) ಹು.ವಿ.ಸ.ಕಂ. C) ಬೆ.ವಿ.ಸ.ಕಂ. D) ಗು.ವಿ.ಸ.ಕಂ.

36. The Accounts officer of a O & M Division is authorized to correspond in all

- A) Finance matters B) Establishment matters
C) Accounts and Revenue matters D) Miscellaneous matters

ಕಾರ್ಯ ಮತ್ತು ಪಾಲನೆ ವಿಭಾಗದ ಲೆಕ್ಕಾಧಿಕಾರಿಯವರು ನೇರವಾಗಿ ಎಲ್ಲಾ ಪತ್ರ ವ್ಯವಹರಿಸಲು ಅಧಿಕಾರಿಸಲ್ಲಟ್ಟಿರುವುದು

- A) ಹಣಕಾಸು ವಿಷಯಗಳು B) ಸಿಬ್ಬಂದಿ ವಿಷಯಗಳು
C) ಲೆಕ್ಕ ಮತ್ತು ಕಂದಾಯ ವಿಷಯಗಳು D) ಸಂಕೀರ್ಣ ವಿಷಯಗಳು

37. Compensation payable to an employee for loss of both hands in an electrical accident.

- A) 90% B) 100% C) 80% D) 50%

ನೌಕರನು ವಿದ್ಯುತ್ ಅಪಘಾತದಲ್ಲಿ ಎರಡೂ ಕೈಗಳನ್ನು ಕಳೆದುಕೊಂಡಾಗ ಪಾವತಿಸಬೇಕಾದ ಪರಿಹಾರ

- A) 90% B) 100% C) 80% D) 50%

38. Percentage of loss of earning capacity due to loss of three fingers of one hand in an electrical accident of an employee.

- A) 20% B) 10% C) 30% D) 40%

ನೌಕರನು ವಿದ್ಯುತ್ ಅಪಘಾತದಲ್ಲಿ ಒಂದು ಕೈಯ ಮೂರು ಬೆರಳುಗಳನ್ನು ಕಳೆದುಕೊಂಡಾಗ ಗಳಿಕೆ ಸಾಮರ್ಥ್ಯದಲ್ಲಿ ಆಗುವ ನಷ್ಟ

- A) 20% B) 10% C) 30% D) 40%

39. Powers of Chief Engineers for according sanction to estimates in respect of extension and improvement works.

- A) Full powers B) Rs.10,00,000/- C) Rs.8,00,000/- D) Rs.3,00,000/-

ವಿಸ್ತರಣೆ ಹಾಗೂ ಸುಧಾರಣೆ ಕಾಮಗಾರಿಗಳಿಗೆ ಸಂಬಂಧಿಸಿದ ಅಂದಾಜು ಪಟ್ಟಿಗಳ ಮಂಜೂರಾತಿಗೆ ಮುಖ್ಯ ಇಂಜಿನಿಯರ್‌ಗಳಿಗೆ ಇರುವ ಅಧಿಕಾರ ಮಿತಿ

- A) ಪೂರ್ಣ ಅಧಿಕಾರ B) ರೂ.10,00,000/- C) ರೂ.8,00,000/- D) ರೂ.3,00,000/-

40. A consumer of BESCO has appealed to decide a case of assessment charges of Rs.2,18,000/-. The Appellate Authority to admit and decide the case.

- A) SEE OF CESC B) SEE OF MESCOM C) SEE OF HESCOM D) CEE OF CESC

ನಿರ್ದಾರಣಾ ಶುಲ್ಕ ರೂ.2,18,000/-ವನ್ನು ನೋಂದಾಯಿಸಿ ಇತ್ಯರ್ಥಪಡಿಸುವಂತೆ ಬೆವಿಸಕಂನ ವಿದ್ಯುತ್ ಗ್ರಾಹಕರು ಮೇಲ್ಮನವಿ ಸಲ್ಲಿಸಿರುತ್ತಾರೆ. ಮೇಲ್ಮನವಿ ಪ್ರಕರಣವನ್ನು ನೋಂದಾಯಿಸಿ ತೀರ್ಮಾನಿಸುವ ಪ್ರಾಧಿಕಾರ

- A) ಚಾವಿಸನಿನ ಅಧೀಕ್ಷಕ ಇಂಜಿನಿಯರ್ B) ಮೆವಿಸಕಂನ ಅಧೀಕ್ಷಕ ಇಂಜಿನಿಯರ್
C) ಹುಮಿಸಕಂನ ಅಧೀಕ್ಷಕ ಇಂಜಿನಿಯರ್ D) ಚಾವಿಸನಿನ ಮುಖ್ಯ ಇಂಜಿನಿಯರ್

PART B/ಭಾಗ-ಬಿ

1. What are the employee costs chargeable to capital works at construction units and at accounting units which have both O & M and construction works? 5

ನಿರ್ಮಾಣ ಘಟಕಗಳಲ್ಲಿ, ನಿರ್ವಹಣೆ ಮತ್ತು ಪಾಲನೆ ಹಾಗೂ ನಿರ್ಮಾಣ ಕಾಮಗಾರಿ ಎರಡೂ ಚಟುವಟಿಕೆಗಳಿರುವ ಲೆಕ್ಕ ಘಟಕಗಳಲ್ಲಿ ಬಂಡವಾಳ ಕಾಮಗಾರಿಗಳಿಗೆ ಲೆಕ್ಕಿಸುವ ಉದ್ಯೋಗಿ ವೆಚ್ಚಗಳು ಯಾವುವು?

2. What are the duties and responsibilities of a "General Compiler" in Accounts Section of an O&M Division? 5

ಒಂದು ಕಾರ್ಯ ಮತ್ತು ಪಾಲನಾ ವಿಭಾಗದ ಲೆಕ್ಕ ಶಾಖೆಯಲ್ಲಿನ "ಸಾಮಾನ್ಯ ಸಂಕಲನಕಾರ"ರ ಕರ್ತವ್ಯಗಳು ಹಾಗೂ ಜವಾಬ್ದಾರಿಗಳು ಯಾವುವು ?

3. Indicate the journal entries with relevant Account Codes and Account Heads to be passed in respect of the following. 5

- Issuing materials towards service connection works from Stores.
- Regularisation of proforma advance for purchase of fuel for Jeep (Dept. vehicle)
- Shortage of materials found on physical verification of Stores during annual counting.
- Withdrawal of Revenue Demand of previous years in respect of LT2 tariff.
- Commissioning of 100 KVA Transformer under Deposit contribution work.

ಈ ಕೆಳಕಂಡ ವಹಿವಾಟುಗಳಿಗೆ ಸಂಬಂಧಿಸಿದ ಸೂಕ್ತ ಲೆಕ್ಕ ಸಂಕೇತ ಹಾಗೂ ಲೆಕ್ಕ ಶೀರ್ಷಿಕೆಗಳೊಂದಿಗೆ ಜರ್ನಲ್ ದಾಖಲೆ ಬರೆಯಿರಿ.

- ಸೇವಾ ಸಂಪರ್ಕ ಕಾಮಗಾರಿಗಳಿಗಾಗಿ ಉಗ್ರಾಣದಿಂದ ಸಾಮಗ್ರಿಗಳನ್ನು ವಿತರಿಸುವುದು.
- (ಇಲಾಖಾ ವಾಹನ) ಜೀಪಿಗೆ ಇಂಧನ ಪಡೆದಿದ್ದ ಮೊತ್ತವನ್ನು ಮುಂಗಡದ ನಿಯಮಾನುಗೊಳಿಸುವಿಕೆ.
- ವಾರ್ಷಿಕ ಉಗ್ರಾಣ ಎಣಿಕೆಯಲ್ಲಿ ಭೌತಿಕ ಪರಿಶೀಲನೆ ಮಾಡುವಾಗ ಸಾಮಗ್ರಿಗಳು ಕಡಿಮೆಯಾಗಿರುವುದು ಕಂಡುಬಂದರೆ.
- ಎಲ್‌ಟಿ.2 ಜಕಾತಿಯ ಹಿಂದಿನ ವರ್ಷಗಳ ಕಂದಾಯ ಬೇಡಿಕೆಯ ಹಿಂಪಡೆಯುವಿಕೆ.
- ಲೇವಣಿ ದೇಣಿಗೆ ಕಾಮಗಾರಿಯಡಿ 100 ಕೆವಿಎ ಪರಿವರ್ತಕವನ್ನು ಕಾರ್ಯಾರಂಭ ಮಾಡಿದಾಗ.

4. Rectify the following journal entries with correct Account Codes and Account Heads. 5

- Double Wages accounted as other allowance.
- Travelling Allowance accounted as vehicle hire charges.
- Cost of 100 KVA Transformer withdrawn and accounted as 63 KVA Transformer.
- Materials purchase accounted as materials issued to capital works.
- Amount recoverable from Employees accounted as amount recoverable from ex-employees.

ಈ ಕೆಳಗಿನ ಜರ್ನಲ್ ಬರಹಗಳನ್ನು ಸೂಕ್ತ ಲೆಕ್ಕ ಸಂಕೇತ ಹಾಗೂ ಲೆಕ್ಕ ಶೀರ್ಷಿಕೆಗಳೊಂದಿಗೆ ಸರಿಪಡಿಸಿ.

- ದ್ವಿವೇತನವನ್ನು ಇತರೆ ಭತ್ಯೆಗಳೆಂದು ಲೆಕ್ಕಿಸಿರುವುದು.
- ಪ್ರಯಾಣ ಭತ್ಯೆಯನ್ನು ವಾಹನ ಬಾಡಿಗೆ ಎಂದು ಲೆಕ್ಕಿಸಿರುವುದು.
- ಕಳಚಿದ 100 ಕೆವಿಎ ಪರಿವರ್ತಕವನ್ನು 63 ಕೆವಿಎ ಪರಿವರ್ತಕ ಎಂದು ಲೆಕ್ಕಿಸಿರುವುದು.
- ಸಾಮಗ್ರಿ ಖರೀದಿಯನ್ನು ಬಂಡವಾಳ ಕಾಮಗಾರಿಗಳಿಗಾಗಿ ವಿತರಿಸಿದ ಸಾಮಗ್ರಿಗಳೆಂದು ಲೆಕ್ಕಿಸಿರುವುದು.
- ನೌಕರರಿಂದ ವಸೂಲಿ ಮಾಡಬೇಕಾದ ಮೊಬಲಗನ್ನು ನಿವೃತ್ತ ನೌಕರರಿಂದ ವಸೂಲಿ ಮಾಡಬೇಕಾಗಿರುವ ಮೊಬಲಗೆಂದು ಲೆಕ್ಕಿಸಿರುವುದು.

5. Explain the treatment of following transactions in the books of accounts of ESCOMs. 5

- Incidental expenses.
- Loss due to fire, flood, cyclone etc.
- Income tax.
- Electricity duty.
- (c) Bills of thefts of energy.

ಈ ಕೆಳಗಿನ ವಹಿವಾಟುಗಳನ್ನು ವಿಸಕಂಗಳ ಲೆಕ್ಕ ಪುಸ್ತಕಗಳಲ್ಲಿ ಲೆಕ್ಕಿಸುವ ವಿಧಾನಗಳನ್ನು ತಿಳಿಸಿ.

- ಪ್ರಾಸಂಗಿಕ ವೆಚ್ಚಗಳು
- ಬೆಂಕಿ, ನೆರೆ, ಚಂಡಮಾರುತ ಮುಂತಾದವುಗಳಿಂದ ನಷ್ಟ
- ಆದಾಯ ತೆರಿಗೆ.
- ವಿದ್ಯುಚ್ಛಕ್ತಿ ತೆರಿಗೆ
- (c) ವಿದ್ಯುತ್ ಕಳವಿಗೆ ಸಂಬಂಧಿಸಿದ ಬಿಲ್ಲುಗಳು

6. What is the importance of cost Register of Works in a Division? Explain. 5

ಒಂದು ವಿಭಾಗದ ಕಾಮಗಾರಿ ವೆಚ್ಚ ನೋಂದಣಿ ಪುಸ್ತಕದ ಮಹತ್ವವೇನು? ವಿವರಿಸಿ.

7. Write short notes on: 7½

- Labour Welfare Fund contribution
- Newly defined contributory pension scheme
- Advalorem basis
- Subsidies
- Technical Certificate

ಕಿರು ಟಿಪ್ಪಣಿಯನ್ನು ಬರೆಯಿರಿ.

- ಕಾರ್ಮಿಕ ಕಲ್ಯಾಣ ನಿಧಿ ದೇಣಿಗೆ.
- ಹೊಸದಾಗಿ ವ್ಯಾಖ್ಯಾನಿಸಿದ ದೇಣಿಗೆ ಪಿಂಚಣಿ ಯೋಜನೆ
- ಮೌಲ್ಯಾನುಸಾರ ಆಧಾರ
- ಸಹಾಯಧನ
- ತಾಂತ್ರಿಕ ಪ್ರಮಾಣ ಪತ್ರ

8. What is capitalization of Asset? Narrate the Accounting policy. Explain the Accounting Treatment duly passing necessary journal entries with the following information. 7½

Original value of a Power Transformer: Rs.12,00,000/-.

Date of Commissioning: 31.03.2014.

Calculate depreciation upto 31.12.2014.

ಆಸ್ತಿಯ ಬಂಡವಾಳೀಕರಣ ಎಂದರೇನು? ಲೆಕ್ಕ ಕಾರ್ಯನೀತಿಯನ್ನು ವಿವರಿಸಿ. ಈ ಕೆಳಗಿನ ಮಾಹಿತಿಯೊಂದಿಗೆ ಸೂಕ್ತ ಜರ್ನಲ್ ಬರಹ ತಯಾರಿಸಿ ಲೆಕ್ಕಿಸುವ ರೀತಿಯನ್ನು ವಿವರಿಸಿ.

ಪರಿವರ್ತಕದ ಮೂಲ ಬೆಲೆ: ರೂ.12,00,000/-

ಸ್ಥಾಪನಾ ದಿನಾಂಕ: 31.03.2014.

ದಿನಾಂಕ 31.12.2014ರವರೆಗೆ ಗಳಿಸಿದ ಸವಕಳಿಯನ್ನು ಲೆಕ್ಕಾಚಾರ ಮಾಡಿ.

9. The following Account codes show the balance noted against each. Comment. 5

- a) 27.203 : Credit Balance b) 36.200: Debit Balance
c) 44.310 : Debit Balance d) 42.201: Debit Balance
e) 28.104 : Credit Balance

ಈ ಕೆಳಗಿನ ಲೆಕ್ಕ ಸಂಕೇತಗಳು ತಮ್ಮ ಪ್ರತಿಯಾಗಿ ತೋರಿಸುವ ಶಿಲ್ಕನ್ನು ನಮೂದಿಸಿದೆ. ವ್ಯಾಖ್ಯಾನಿಸಿ.

- (a) 27.203 : ಜಮೆ ಶಿಲ್ಕು b) 36.200 : ಡೆಬಿಟ್ ಶಿಲ್ಕು
(c) 44.310 : ಡೆಬಿಟ್ ಶಿಲ್ಕು d) 42.201 : ಡೆಬಿಟ್ ಶಿಲ್ಕು
(e) 28.104 : ಜಮೆ ಶಿಲ್ಕು

10. What are the checks to be exercised while Accounting Revenue Ledgers of Temporary power Supply Installations? 5

ತಾತ್ಕಾಲಿಕ ವಿದ್ಯುತ್ ಸರಬರಾಜು ಸಂಪರ್ಕ ಸ್ಥಾವರಗಳ, ಕಂದಾಯ ಖಾತೆಗಳನ್ನು ಲೆಕ್ಕೀಕರಿಸುವಾಗ ತಪಾಸಣೆಯ ವಿಧಾನಗಳಾವುವು?

11. Write up the journal entries for raising demand and accounting collection in Kolar Division with following details 5

Tariff	Demand (Rs)	Collection (Rs)
Low Tension		
Domestic & AEH	20 Lakhs	18.5 Lakhs
Commercial	50 Lakhs	43 Lakhs
Industrial	80 Lakhs	78 Lakhs
Streetlights	43 Lakhs	13 Lakhs
Water Supply	55 Lakhs	15 Lakhs
Temporary Supply	10 Lakhs	8 Lakhs
High Tension		
Industrial	210 Lakhs	210 Lakhs
Commercial	115 Lakhs	110Lakhs

ಕೋಲಾರ ವಿಭಾಗದ ಈ ಕೆಳಕಂಡ ಕಂದಾಯ ಬೇಡಿಕೆ ಮತ್ತು ಲೆಕ್ಕೀಕರಿಸಿದ ವಸೂಲಿಗಳಿಗೆ ಜರ್ನಲ್ ಎಂಟ್ರಿಗಳನ್ನು ಪಾಸು ಮಾಡಿರಿ.

ಜಕಾತಿ	ಬೇಡಿಕೆ(ರೂ)	ವಸೂಲಿ(ರೂ)
ಎಲ್.ಟಿ		
ಗೃಹ ಬಳಕೆ ಮತ್ತು ಎಇಹೆಚ್	20 ಲಕ್ಷಗಳು	18.5 ಲಕ್ಷಗಳು
ವಾಣಿಜ್ಯ	50 ಲಕ್ಷಗಳು	43 ಲಕ್ಷಗಳು
ಕೈಗಾರಿಕಾ	80 ಲಕ್ಷಗಳು	78 ಲಕ್ಷಗಳು
ಬೀದಿ ದೀಪಗಳು	43 ಲಕ್ಷಗಳು	13 ಲಕ್ಷಗಳು
ನೀರು ಸರಬರಾಜು	55 ಲಕ್ಷಗಳು	15 ಲಕ್ಷಗಳು
ತಾತ್ಕಾಲಿಕ ಸರಬರಾಜು	10 ಲಕ್ಷಗಳು	8 ಲಕ್ಷಗಳು
ಹೆಚ್.ಟಿ		
ಕೈಗಾರಿಕಾ	210 ಲಕ್ಷಗಳು	210 ಲಕ್ಷಗಳು
ವಾಣಿಜ್ಯ	115 ಲಕ್ಷಗಳು	110 ಲಕ್ಷಗಳು